

ತುಲಾ



ಒತ್ತಡದ ಪರಿಸ್ಥಿತಿಯಿಂದ
ದೂರವಿರಿ. ವ್ಯಾವಹಾರಿಕ
ಒತ್ತಡಗಳಿಗೆ ಹೆಚ್ಚಿನ
ಮಹತ್ವ ಕೊಡಬೇಡಿ. ಸಂತಸದ
ಕ್ಷಣಗಳು ಮುಂದಿವೆ ಎನ್ನುವುದನ್ನರಿತು
ಮುನ್ನಡೆಯುವುದು ಒಳ್ಳೆಯದು.
ಉಷ್ಣವಲ್ಲದ ಪದಾರ್ಥ ಸೇವಿಸಿ.
ಶುಭ: 5, 11, 21
ಅಶುಭ: 3, 7, 14

ಮಕರ



ಕಣ್ಣಿನ ಬಾಧೆ
ಕಾಡಬಹುದು. ದೂರ
ಸಂಚಾರ ಸದ್ಯಕ್ಕೆ ಬೇಡ.
ನಿಮ್ಮ ದೃಢವಾದ ಮನೋಬಲವೇ
ನಿಮ್ಮನ್ನು ರಕ್ಷಿಸುತ್ತದೆ. ಕಲಹ
ಉಂಟಾಗುವ ಕಡೆಗಳಲ್ಲಿ ಸಂಯಮದಿಂದ
ಇರುವುದೇ ಕ್ಷೇಮ.
ಶುಭ: 1, 5, 9
ಅಶುಭ: 8, 6, 13

ವೃಶ್ಚಿಕ



ಕಹಿಯನ್ನೇ
ಉಣ್ಣುತ್ತಿರುವಾಗ
ವ್ಯಾವಹಾರಿಕವಾಗಿ
ಬರುವ ಕೆಲವು ಲಾಭಾಂಶಗಳು ಮಿಷಿ
ಕೊಡಲಿವೆ. ಕಾರ್ಯಕ್ಷೇತ್ರದಲ್ಲಿ ಬಡ್ತಿ
ಆಗಲಿದೆ. ಕಷ್ಟಗಳು ಶಾಶ್ವತವಲ್ಲ. ಶುಭ
ಫಲಗಳ ಪ್ರಯತ್ನ ಮುಂದುವರಿಸಿ.
ಶುಭ: 16, 2, 28
ಅಶುಭ: 3, 6, 9, 18

ಕುಂಭ



ಎಲ್ಲವೂ ಇದೆ,
ಭೋಗಿಸುವ ಮನಸ್ಸೇ
ಇಲ್ಲದ ಪರಿಸ್ಥಿತಿಯಾಗಿದೆ
ನಿಮ್ಮದು. ಮನೋನಿಗ್ರಹ ಹಾಗೂ
ಮನಶಾಂತಿಗಾಗಿ ಏಕಾಂತವನ್ನು
ಅನುಭವಿಸಿ. ನಂಬಿದ ಜನರಿಂದಲೇ
ಅಶುಭ ವಾರ್ತೆಗಳು ಬರಬಹುದು.
ಶುಭ: 10, 20, 16
ಅಶುಭ: 2, 27, 14

ಧನು



ಮನೆಯಲ್ಲಿ ಮಂಗಳ
ಕಾರ್ಯಗಳ ನಿರೀಕ್ಷೆ.
ದೇವರ ಆರಾಧನೆ
ಮಾಡಿ. ಸಂಘ ಸಂಸ್ಥೆಗಳ ಸಾಮಾಜಿಕ
ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಸಂಗಾತಿ
ಜೊತೆಗೆ ಹೊಂದಾಣಿಕೆಯೇ ಉತ್ತಮ.
ಮಕ್ಕಳ ನಡವಳಿಕೆ ಬಗ್ಗೆ ಗಮನವಿರಲಿ.
ಶುಭ: 3, 18, 21
ಅಶುಭ: 7, 13, 27

ಮೀನ



ನಿಮ್ಮ ಕೆಲಸದಿಂದ
ಬೇರೆಯವರು ಲಾಭ
ಮಾಡಿಕೊಳ್ಳುತ್ತಾರೆ.
ಎಚ್ಚರಿಕೆಯಿಂದಿರಿ. ಅರೋಗ್ಯದಲ್ಲಿ ಕಿರಿ
ಕಿರಿ ಶುರುವಾಗುವ ಮುಂಚೆಯೇ
ವೈದ್ಯರನ್ನು ಕಾಣಿ. ವ್ಯಾಪಾರ
ವಹಿವಾಟಿನಲ್ಲಿ ಲಾಭವಿದೆ.
ಶುಭ: 6, 9, 18
ಅಶುಭ: 1, 13, 23